



4016/5072/6032/7032

III Semester 3 Year LL.B./VII Semester 5 Year B.A.LL.B. (Maj.-Min. System)/
B.B.A.LL.B./B.Com.LL.B. Examination, Oct./Nov. 2022 (June 2022)

LAW OF TAXATION

Duration : 3 Hours

Max. Marks : 80

- Instructions :**
1. Answer all five Units.
 2. One essay type question and short note/problems is compulsory from each Unit.
 3. Figures to the right indicate marks.
 4. Answer should be written either in English or Kannada completely.

UNIT – I

- Q. No. 1. a) Explain the provisions relating to the taxing powers of the Parliament under the Constitution. Marks : 10

ಸಂವಿಧಾನ ಅಡಿಯಲ್ಲಿ ಸಂಸತ್ತಿಗೆ ಇರುವ ತೆರಿಗೆಗೆ ಸಂಬಂಧಿಸಿದ
ಅಧಿಕಾರಗಳ ಉಪಬಂಧಗಳನ್ನು ವಿವರಿಸಿ.

OR/ಅಥವಾ

- Q. No. 1. a) Explain the nature and characteristics of tax and distinguish it from fee and cess. Marks : 10

ತೆರಿಗೆಯ ಸ್ವರೂಪ ಮತ್ತು ಗುಣಲಕ್ಷಣಗಳನ್ನು ವಿವರಿಸಿ ಮತ್ತು
ತೆರಿಗೆಯೊಂದಿಗೆ ಶುಲ್ಕ ಮತ್ತು ಸೆಸ್‌ಗೆ ಇರುವ ವ್ಯತ್ಯಾಸಗಳನ್ನು ತಿಳಿಸಿ.

- Q. No. 1. b) Write a note on commerce clause. Marks : 6

ವ್ಯಾಪಾರ/ವಾಣಿಜ್ಯ ಖಂಡದ ಕುರಿತು ಟಿಪ್ಪಣಿ ಬರೆಯಿರಿ.

OR/ಅಥವಾ

- Q. No. 1. b) Write a note on delegation of taxing power to local bodies. Marks : 6

ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಅಧಿಕಾರ ಹಸ್ತಾಂತರಿಸುವ ಕುರಿತು ಟಿಪ್ಪಣಿ
ಬರೆಯಿರಿ.

P.T.O.



UNIT – II

Q. No. 2. a) What is annual value ? State the deductions allowed from annual value while computing income from house property. Marks : 10

ವಾರ್ಷಿಕ ಮೌಲ್ಯ ಎಂದರೇನು ? ಮನೆಯಿಂದ ಬರುವ ವರಮಾನ ನಿರ್ಧರಿಸುವಾಗ ವಾರ್ಷಿಕ ಮೌಲ್ಯದ ಅಡಿಯಲ್ಲಿ ಒಳಪಡುವ ಕಡಿತಗಳನ್ನು ತಿಳಿಸಿ.

OR/ಅಥವಾ

Q. No. 2. a) Explain the powers and functions of income tax authorities.

Marks : 10

ಆದಾಯ ತೆರಿಗೆ ಅಧಿಕಾರಿಗಳ ಅಧಿಕಾರ ಮತ್ತು ಕಾರ್ಯಗಳನ್ನು ವಿವರಿಸಿ.

Q. No. 2. b) Write a note on agricultural income.

Marks : 6

ಕೃಷಿ ಆದಾಯದ ಮೇಲೆ ಟಿಪ್ಪಣಿ ಬರೆಯಿರಿ.

OR/ಅಥವಾ

Q. No. 2. b) Give format of computing the taxable income from other sources.

Marks : 6

ಇತರೆ ಮೂಲಗಳಿಂದ ಬರುವ ತೆರಿಗೆ ವಿಧಿಸಬಹುದಾದ ಆದಾಯದ ಕರ ನಿರ್ಧರಿಸುವ ನಮೂನೆಯನ್ನು ರಚಿಸಿ.

UNIT – III

Q. No. 3. a) Define CGST and SGST. Explain the levy and collection of GST on supply.

Marks : 10

ಸಿ.ಜಿ.ಎಸ್.ಟಿ. ಮತ್ತು ಎಸ್.ಜಿ.ಎಸ್.ಟಿ. ವ್ಯಾಖ್ಯಾನಿಸಿ. ಸರಬರಾಜಿನ ಮೇಲೆ ವಿಧಿಸಬಹುದಾದ ಮತ್ತು ಸಂಗ್ರಹಿಸಬಹುದಾದ ಜಿ.ಎಸ್.ಟಿ. ಕುರಿತು ವಿವರಿಸಿ.

OR/ಅಥವಾ

Q. No. 3. a) What are the advantage of registration ? Explain the procedure for registration under GST.

Marks : 10

ನೋಂದಣಿಯಿಂದಾಗುವ ಲಾಭಗಳೇನು ? ಜಿ.ಎಸ್.ಟಿ. ಅಡಿಯಲ್ಲಿ ನೋಂದಣಿ ಪ್ರಕ್ರಿಯೆ ಬಗ್ಗೆ ವಿವರಿಸಿ.



Q. No. 3. b) Write a note on GST Council. Marks : 6

ಜಿ.ಎಸ್.ಟಿ. ಮಂಡಳಿ ಕುರಿತು ಟಿಪ್ಪಣಿ ಬರೆಯಿರಿ.

OR/ಅಥವಾ

Q. No. 3. b) Write a note on benefits of GST to trade and consumers. Marks : 6

ಜಿ.ಎಸ್.ಟಿ. ಯಿಂದ ವ್ಯಾಪಾರ ಮತ್ತು ಗ್ರಾಹಕರಿಗೆ ಇರುವ ಪ್ರಯೋಜನಗಳ ಕುರಿತು ಟಿಪ್ಪಣಿ ಬರೆಯಿರಿ.

UNIT – IV

Q. No. 4. a) Explain the provisions relating to the exemption on the sale and purchase of securities under GST. Marks : 10

ಭದ್ರತಾ ಠೇವಣಿಗಳ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದಂತೆ ಜಿ.ಎಸ್.ಟಿ. ಅಡಿಯಲ್ಲಿ ಇರುವ ಉಪಬಂಧಗಳನ್ನು ವಿವರಿಸಿ.

OR/ಅಥವಾ

Q. No. 4. a) What do you mean by UTGST ? Explain the impact of GST on state revenue. Marks : 10

ಯು.ಟಿ.ಜಿ.ಎಸ್.ಟಿ. ಎಂದರೇನು ? ರಾಜ್ಯ ಆದಾಯದ ಮೇಲೆ ಜಿ.ಎಸ್.ಟಿ.ಯ ಪರಿಣಾಮಗಳನ್ನು ವಿವರಿಸಿ.

Q. No. 4. b) Write a note on supply and place of supply under G.S.T. Marks : 6

ಜಿ.ಎಸ್.ಟಿ. ಅಡಿಯಲ್ಲಿ ಸರಕುಗಳ ಪೂರೈಕೆ ಮತ್ತು ಪೂರೈಕೆ ಸ್ಥಳದ ಕುರಿತು ಟಿಪ್ಪಣಿ ಬರೆಯಿರಿ.

OR/ಅಥವಾ

Q. No. 4. b) Write a note on Securities Transactions Tax (STT). Marks : 6

ಭದ್ರತಾ ವ್ಯವಹಾರಗಳ ತೆರಿಗೆ ಕುರಿತು ಟಿಪ್ಪಣಿ ಬರೆಯಿರಿ.

UNIT – V

Q. No. 5. a) Explain the provisions relating to clearance of imported goods under Customs Act. Marks : 10

ಆಮದು ಮಾಡಿಕೊಂಡಿರುವ ಸರಕುಗಳನ್ನು ತೆಗೆದುಕೊಂಡು ಹೋಗುವಿಕೆಯ ಸಂಬಂಧಿಸಿದಂತೆ ಸೀಮಾ ಸುಂಕ ಅಧಿನಿಯಮದ ಅಡಿಯಲ್ಲಿ ಇರುವ ಉಪಬಂಧಗಳನ್ನು ವಿವರಿಸಿ.

OR/ಅಥವಾ



Q. No. 5. a) Explain the provisions relating to baggage under Custom Act, 1962. Marks : 10

ಸರಕು ಸರಂಜಾಮುಗಳಿಗೆ ಸಂಬಂಧಿಸಿದಂತೆ ಸೀಮಾ ಸುಂಕದ
ಅಧಿನಿಯಮ, 1962 ಅಡಿಯಲ್ಲಿರುವ ಉಪಬಂಧಗಳನ್ನು ವಿವರಿಸಿ.

Q. No. 5. b) Write a note on prohibited goods. Marks : 6

ನಿಷೇಧಿತ ಸರಕುಗಳ ಕುರಿತು ಟಿಪ್ಪಣಿ ಬರೆಯಿರಿ.

OR/ಅಥವಾ

Q. No. 5. b) Goods imported or exported by post. Marks : 6

ಅಂಚೆಗಳ ಮೂಲಕ ಸರಕುಗಳ ಆಮದು ಅಥವಾ ರಫ್ತು.